

August 31, 2024

National Stock Exchange of India Limited, Compliance Department, Exchange Plaza, Bandra Kurla Complex, Bandra (East), Mumbai - 400051, Maharashtra, India

BSE Limited,

Compliance Department, Phiroze Jeejeebhoy Towers, Dalal Street, Mumbai - 400001, Maharashtra, India

Dear Sir/Madam,

Subject:Newspaper Advertisement - Notice of the 26th AGM and Annual Report of the
Company for FY 2023-24.Stock Code:BSE - 539787, NSE - HCG

Pursuant to Regulation 30 and 47 of SEBI (Listing Obligations and Disclosure Requirements) Regulations, 2015, please find enclosed copies of the newspaper advertisement published in Business Standard (English Language) and Vijayavani (Kannada Language), regarding Notice of 26th Annual General Meeting and the Annual Report of the Company for FY 2023-24. The same are available on the Company's website at <u>https://www.hcgoncology.com/investor-relations/</u>

Request you to take this on record.

Thanking you,

For HealthCare Global Enterprises Limited

Sunu Manuel Company Secretary & Compliance Officer

HealthCare Global Enterprises Limited

HCG Tower, # 8, P Kalinga Rao Road, Sampangi Rama Nagar, Bangalore - 560027. 080 33669999 | info@hcgoncology.com | www.hcgoncology.com | CIN : L15200KA1998PLC023489



CORPORATE CENTRE, STATE BANK BHAWAN, MADAME CAMA ROAD, MUMBAI - 400021

NOTICE

It is brought to Notice of shareholders that pursuant to split of face value of SBI share from Rs.10 into Re.1, share certificate(s) issued by the Bank, bearing face value of Rs.10/-, have ceased to be valid with effect from 22nd November 2014. A notification was published in the Gazette of India on 05.11.2014, in this regard. Accordingly, for all purposes, shares details given in this notice are of Re.1 face value share certificate(s). Notice is hereby given that the share/ bond certificate(s) for the undermentioned securities of the bank has/have been lost/mislaid with/without duly completed transfer deed (s) by the registered holder (s)/holder(s) in due course of the said share/bond and they have applied to the Bank to issue duplicate share/bond certificate(s) in their name. Any person who has claim in respect of the said share/ bond should lodge such a claim with the Bank's Transfer Agent, M/S KFir Technologies Limited, selenium, Tower B, Plot No. 31 & 32, Financial District, Nanakramguda, Hyderabad, Telangana - 500 032, (email id **einward.ris@kfintech.com**) within 7 days from this date, else the bank will proceed to issue duplicate share/bond certificate(s) without further information.

STATE BANK OF INDIA

SR.	FOLIO	NAME OF THE HOLDER (S)	NO. OF	OF CERITIFICATE NO(S).		DISTINCTIVE NO(S)		
No.			SHARES	FROM	то	FROM	то	
1	01197886	BAMA PADA DAS SUBRATA DAS SHITALA DAS	500	123181	123181	7407918961	7407919460	
2	01197371	SUBRATA DAS BAMA PADA DAS SHITALA DAS	500	123140	123140	7407899901	7407900400	
3	00795864	SURESH KATKAR	640	60085	60085	7387710761	7387711360	
The above figures represent details of current shares of Face Value of Re. 1/- consequent upon stock split (record date 21.11.2014).								
Plac	e: Mumba	ai	NO.	OF SHARI	ES: 1640	Gene	eral Manager	

Plac	e: Mumbai	NO. OF SHARES: 1040	General Manager
Date	: 31.08.2024	NO. OF S/CERTS: 3	(Shares & Bonds)

ANUJA CO-OPERATIVE HOUSING SOCIETY LTD. Regn No. BOM/WS/HSG/TC/1190/1985-86

Plot No.81, CTS No.944, Village Kanjur, Datar Colony, Bhandup (East), Mumbai-400 042 DEEMED CONVEYANCE PUBLIC NOTICE

(Application No. 70/2024)

Notice is hereby given that the above Society has applied to this office under Section 11 of Maharashtra Ownership Flats (Regulation of the promotion of construction sale management & Transfer) Act, 1963 for declaration of Unilateral Deemed Conveyance of the following properties. The next hearing in this matter has been kept before me or 10/09/2024 at 3:00 pm at the office of this authority.

Respondent No.- 1) M/s. Modern Builders, Govind Aashram, Dr. R. P. Road, Mulund (West), Mumbai-400 080, 2) The Kanjur Co-op, Housing Society Ltd., Golden Palace Plot No. 67/68, Gr. Floor, 90 Ft. Road, Bhandup (East), Mumbai-400 042, 3) Mr. V. K Shukla, 4) Hirabai V. Shukla (Last known address of 3 & 4 not known) and those, whose nterests have been vested in the said property may submit their say at the time of hearing at the venue mentioned below. Failure to submit any say shall be presumed that nobody has any objection in this regard and further action will be taken accordingly.

Building of Anuja Co-operative Housing Society Ltd. along with land as mention below.						
Survey No.	Hissa No.	Plot No.	C.T.S. No.	Claimed Area		
270/1 (Pt.)		81	944 Village Kanjur, Tal.Kurla	431.40 Sq. Mtrs.		
Ref. No. MUM/DDR(2)/Notice/1826/2024						

Place · Konkan Bhavan

r laco i itolikali Bliavali,	
Competent Authority & District Dy. Registra	
Co-operative Societies (2), East Suburban, N	/umbai Sd/-
Room No. 201, Konkan Bhavan,	(NITIN DAHIBHATE)
C.B.D. Belapur, Navi Mumbai-400614.	For Competent Authority & Distric
Date : 29/08/2024 Tel.: 022-27574965 SEAL	Dy. Registrar Co.op. Societies (2),
Email : ddr2coopmumbai@gmail.com	East Suburban, Mumbai
	,

LUPIN LTD Regd.Office: 3rd Floor, Kalpataru Inspire, Off. Western Expressway Highway, Santacruz (East), Mumbai 400 055						
NOTICE is hereby given that the undermentioned share certificate of LUPIN LTD is Lost/ misplaced and the holder of of the said securities have applied to the company to issue duplicate certificates. Any person who has a claim in respect of the said securities should lodge such claim with the company at its Registered office within 15 days from this date, else the company will proceed to issue duplicate certificates without further intimation.						
Name of the Share Holder	Folio No.	No. Of Shares	Start dist no.	End dist no.	Face value	Certificate Nos.
Bipin C Gandhi Jnt Asha B Gandhi	00038351			2136100	Rs.2/-	10546
Place: Mumbai Date: 31/08/2024				Bipin C G	andhi & Jnt /	Sd/- Asha B Gandhi

INNOVASSYNTH INVESTMENTS LIMITED Regd. Office: Shop No.17, C-Wing, S. No-55, CT.S.No.-1655, Leena Heritage Co Op. Housing Society, Khopoli, Raigarh, Maharashtra, India, 410203

CIN: L67120MH2008PLC178923 Tel.: 020-61921000. Website: www.innovassynthinvestments.in Fax: +91-2192-263628. E-mail: secretarial@innovassynthinvestments.ir NOTICE is hereby given that the Extra-Ordinary General Meeting ("EGM" of the Company will be held on Monday, September 23, 2024, at 11:00 a.m. (IST), through Video Conferencing/Other Audio Visual Means ("VC/ OAVM") in compliance with General Circular No. 09/2023 dated Septembe 25, 2023, issued by the Ministry of Corporate Affairs ("MCA") and Circular No. SEBI/HO/CFD/CFD-PoD-2/P/CIR/2023/167 dated October 7, 2023 issued by the Securities and Exchange Board of India ("SEBI") and othe circulars issued from time to time (collectively referred to as "the Circulars" and in compliance with the provisions of the Companies Act, 2013 ("the Act") and SEBI (Listing Obligations & Disclosure Requirements) Regulations, 2015 ("SEBI LODR"), without the physical presence of the Members at a common venue to transact the business as set out in the notice of the EGM. The deemed venue for the EGM shall be the Registered Office of the Company The Notice of the EGM has sent only by electronic mode to those Membe whose email addresses are registered with the Company/Depositories i accordance with the aforesaid MCA Circular and SEBI Circular. Shareholders holding shares in dematerialized mode are requested t register their email addresses and mobile numbers with their relevan depositories through their depositary participants. Shareholders holding shares in physical mode are requested to furnish their email addresse and mobile numbers with the Company's Registrar and Share Transfe Agent, M/s Satellite Corporate Services Private Limited. The Notice of EGM will also be made available on the Company's website www.innovassynthinvestments.in on the website of the BSE Ltd a www.bseindia.com and on the website of NSDL at www.evoting.nsdl.com The Company is providing its members with the facility to exercise their right to vote on resolutions proposed to be passed at the Meeting by electronic means ("e-voting"). The members may cast their votes using an electronic voting system from a place other than the venue of the Meeting ("Remote e-voting"). The Company has engaged the services of the National Securities Depository Limited ("NSDL") as the Agency to provide an e-voting facility. The Notice of the meeting and format of communicatior for e-voting is available on the website of the Company www.innovassynthinvestments.in and on the website of NSDL https:/ www.evoting.nsdl.com The remote e-voting facility shall commence or Friday, September 20, 2024, from 09:00 a.m. and end on Sunday September 22, 2024, at 5:00 p.m. A person, whose name appears in the Register of Members / Beneficial Owners as on the cut-off date, i. e. Monday, September 16, 2024, shall be entitled to avail of the facility o remote e-voting/voting at the Meeting.

Public Notice in Form XIII of MOFA (Rule 11(9) (e)) District Deputy Registrar, Co-operative Societies, Mumbai City (3) **Competent Authority**, U/s 5A of the Maharashtra Ownership Flats Act, 1963.

Mhada Building, Ground Floor, Room No. 69, Bandra (E), Mumbai - 400051.

Date: - 29/08/2024 No.DDR-3/Mum./ Deemed Conveyance/Notice/2627/2024 Application u/s 11 of Maharashtra Ownership Flats

(Regulation of the Promotion of construction, Sale, Management and Transfer) Act, 1963 Public Notice

Application No. 140 of 2024

Bandra Joy Palace Co-op. Hsg. Soc. Ltd., 29th Road, Bandra (W), Mumbai 400 050. ... Versus 1) Harchumal & Associates, 2) Shankarlal H. Khanchandani, 3) Smt. Dalibai H. Khanchandani, 4) Kishinchand H. Khanchandani, 5) Smt. Mamtoo R. Khanchandani, All having address at- 11/18, Ladwadi, Shakti Sadan, Mumbai 400 002. ... (Opponent/s) and those, whose interests have been vested in the said property may submit their say at the time of hearing at the venue mentioned above. Failure to submit any say shall he presumed that nobody has any objection to this regard and further action will be taken accordingly. accordingly. Description of the Property, :-

Claimed Area

Unilateral conveyance along with the structure standing thereunder for piece and parcel of land admeasuring 865 sq. yds. i.e. 723.22 sq. mtrs., bearing Final Plot No. 82 of the Bandra Town Planning Scheme No. III, bearing City Survey No. F/671, in the Registration District of Mumbai Suburban in favour of the Applicant Society.

The hearing is fixed on 12/09/2024 at 3.00 p.m.

SIEMENS

Folio No.

SIP0001485

Date: 30th August 2024

Tel.: +91 22 6251 7000


Siemens Limited

Sr.

No

1.

2.



CAUTION NOTICE

The following Share Certificates of the Company have been reported as lost/misplaced and

The notice is hereby given that the Company will proceed to issue duplicate Share Certificates

and / or issue Letter of confirmations unless valid objection is received by the Company

within 15 days from the date of publication of this Notice and no claims will be entertained

by the Company with respect to the Share Certificates mentioned below subsequent to the

issue of duplicate share certificates and / or issue of Letter of confirmations in lieu thereof

Share

Cert. No

433499

430006

B457907

461968

Dist. Nos.

5360791 - 5361720

4142606 - 4142635

171740629 - 171740658

5264408 - 5264750

B460662 172639084 - 172640013

No. of

Shares

930

930

30

30

343

Place: Bengaluru

Date: August 30, 2024

For Siemens Limited

Ketan Thaker

Company Secretary

the Members have requested the Company for issuance of duplicate Share Certificates.

	<u>Very</u>	<u>Short</u>	e-Tender No	<u>tice</u>			
Te	nder Reference No:- ICDP/RANCHI/:	14/RE-1	./2024-25		DATE:-	29.08.202	
SL No.	Name of work	No Of Unit	Estimated Value of Work (in Rs)	Cost Of BoQ (in Rs)	Earnest Money (in Rs)	Time C Complet Of Wor	
01.	Construction of 500 MT Capacity Godown in Lamps/Pacs Of Districts Bokaro	08	6,44,20,000.00	10,000.00	6,44,200.00	12 Mont	
02.	Date Of Publication of on Website		03.09.	2024 AT 11	Г 11:00 AM		
03.	Last Date & Time of Submission of bids		10.09.	2024 AT 05	:00 PM		
04.	Name & Address of Office Inviting Tender		ate Monitoring Off ahkarita Bhawan S				
05.	Contact No of Procurement Officer		79797	60612, 7250	895727		

GOVERNMENT OF JHARKHAND

only. Bidders can use internet banking facility for faster processing of tender fee and EMD. Alternatively, bidders can use NEFT/RTGS challan generated for the tender from jharhandtenders.gov.in portal. Technical Bid received online will be opened at 05:00 PM on 11.09.2024.

07. Estimate Cost May Vary.

08. Corrigendum/Amendment if any will be published only on the above mentioned website.

Sd/-State monitoring Officer ICDP Cell, Ranchi PR 334227 Co-opretive(24-25)#D

HEALTHCARE GLOBAL ENTERPRISES LIMITED

N: L15200KA1998PLC023489 gd Off: HCG Towers, # 8, P Kalinga Rao Road, Sampangi Ram Nagar, Bengaluru – 560027, Karnataka, India roporate off: Tower Block, Unity Building Complex, No.3, Mission Road, Bengaluru - 560027, Karnataka, India none: +91 – 80 – 4660 7700, Email: investors@hcgoncology.com; Website: www.hcgoncology.com

NOTICE OF THE 26TH ANNUAL GENERAL MEETING TO BE HELD THROUGH VIDEO CONFERENCE ("VC") OR OTHER AUDIO-VISUAL MEANS ("OAVM") AND REMOTE E-VOTING FACILITY

- 1. Notice is hereby given that the 26th Annual General Meeting (*AGM*) of shareholders of HealthCare Global Enterprises Limited (*HCG*/ *THE COMPANY*) will be held on Wednesday, September 25, 2024, at 12.00 noon through Video Conferencing (*VC*)/Other Audio Visual Means (*OA/W*), to transact the business that will be set forth in the 26th AGM Notice in compliance with applicable provisions of the Companies Act, 2013 (the Act*) and the rules made thereunder, read with General Circular No. 14/2020 dated April 08, 2020, 17/2020 dated April 13, 2020, 20/2020 dated May 05, 2020 and subsequent circulars, lasted being 9/2023 dated September 25, 2023, issued by the Ministry of Corporate Affairs, Government of India (*SEBI Circulars*) collectively referred to Circulars*).
 2. In compliance with the aforesaid Circulars, the Notice of 26th AGM, procedure and instructions for e-vorting and the Annual Report for FY 2023-24 will be sent only through lederonic mode to all those shareholders whose email IDs are registered with the Company or Registrar and Share Transfer Agent (*RTA*) or Depository Participants (*DP*). Shareholders, who have not registered their email IDs with the Company or the RTA or the DP, are requested to register the same in respect of the shares held in electronic form with the Depository through their Depository Participants (*DP*). Shareholders, who have not registered their email IDs with the Company or the RTA or the DP, are requested to register the same in respect of the shares held in electronic form with the Depository there Transfer Agent. (Kin Technologies Limite(*), Nanakramguda, Seriingampally, Hyderabad 500 032, Rangareddy, Telangana, India, along with the duly filed in form ISR-1 available on the website of the Company schema transfer Agent Respective). vebsite of the Company at www.hcgoncology.com
- 3. The Notice of the AGM along with the Annual Report for the financial year 2023-24 will be made available on the website of the Company at www.hcgoncology.com website of National Stock Exchange of India Limited at https://www.nseindia.com/, website of BSE Limited at https://www.bseindia.com/ and on the website of KFineTech at https://www.bseindia.com/ at https://www.bseindia.co
- KFin Tech at https://evoting.kfintech.com. 4. The Company is providing facility to all its shareholders to exercise their right to vote on all resolutions that will be set forth in Notice of the 26th AGM, by electronic means through both remote e-voting and e-voting at the AGM. The instructions for participating at the AGM through VC and the process of e-voting, including the means through both remote e-voting and e-voting at the AGM. The instructions for participating at the AGM through VC and the process of e-voting, including the means in which shareholders holding shares in physical form or who have not registered their e-mail address, can cast their vote through e-voting, will be provided in the Notice of the AGM. Shareholders and participate in the AGM through VC/OAVM facility only. 5. For queries regarding e-voting: a. Shareholders holding shares in physical form and non-individual shareholders may contact Mr. Nageswara Rao, Manager, KFinTech at the toll free number 1800-3094-001 or write to them at einward.ris@Kintech.com. b. Individual shareholders holding shares through NSDL may contact NSDL helpdesk by writing to evoting@i.co.in or call at toll free no.: 1800102090 or 180024430.
- 1800224430 c. Individual shareholders holding shares through CDSL may contact CDSL helpdesk by writing to helpdesk.evoting@cdslindia.com or call toll free no.: 1800225533.
- d. Shareholders who are voting through the facilities provided by their Depository Participants, may contact their respective Depository Participants on their helpline/contact details. helpline/contact details. 6. In terms of SEBI circular no. SEBI/HO/CFD/CMD/CIR/P/2020/242 dated December 09, 2020, e-voting process will also be enabled for all individual demat account holders, by way of single log-in credentials, through their demat accounts/websites of NSDL/CDSL or Depository Participants. 7. For any query/clarification or assistance required with respect to the AGM or the Annual Report for the financial year 2023-24, shareholders may write to investors@hogel.com.

For HealthCare Global Enterprises Limited
Sd/-
Sunu Manuel
Company Secretary

Website: www.siemens.co.in	
Email / Contact: Corporate-Secretariat.in	@siemens.com / www.siemens.co.in/contac

Name of the

Member

Shobha Madhusudana

P Madhusudana

Menon

Menon

Regd. Office: Birla Aurora, Level 21, Plot No. 1080,

Dr. Annie Besant Road, Worli, Mumbai - 400 030

SIR6000680 R P Sood

3. SIV0065364 Vimla Sharma

CIN: L28920MH1957PLC010839

VIDHI SPECIALTY FOOD INGREDIENTS LIMITED

[CIN: L24110MH1994PLC076156] Registered Office: E/27, Commerce Center 78, Tardeo Road, Mumbai-400034 VIDHI Phone No.: 022-6140 6666; Fax No.: 022- 23521980 Website: https://vidhifoodcolors.com/; Email id: mitesh.manek@vidhifoodcolors.com

NOTICE OF 31ST ANNUAL GENERAL MEETING, BOOK CLOSURE AND E-VOTING INFORMATION This is hereby informed that the 31st Annual General Meeting (AGM) of the Members of Vidhi Specialty Food Ingredients Limited is scheduled to be held on Tuesday, September 24, 2024 at 03.30 p.m. (IST through Video Conferencing ('VC')/ Other Audio-Visual Means ('OAVM') to transact the business as set ou n the Notice of AGM.

Notice of AGM along with Annual Report has been sent only through electronic mode in accordance with the circular issued by Ministry of Corporate Affairs vide General Circular No. 09/2023 dated Septembe 25, 2023 read with General Circular No. 14/2020 dated April 08, 2020, General Circular No. 17/2020 dated April 13, 2020 and General Circular No. 20/2020 dated May 05, 2020 (collectively referred to as "MCA Circulars") and the Securities and Exchange Board of India ('SEBI') vide its Circular No. SEBI/HO/CFD/ CFD-PoD-2/P/ CIR/2023/167 dated October 07, 2023 read with circular no. SEBI/HO/CFD/PoD-2/P/CIR/ 2023/4 dated January 05, 2023, Circular No. SEBI/HO/CFD/CMD1/CIR/P/ 2020/79 dated May 12, 2020 collectively referred to as "SEBI Circulars"), on Friday, August 30, 2024 to the Members whose e-mai ids are registered with the Company/Depositories/Registrar and Share Transfer Agent ('R&TA'). The same is also available on the website of the Company at <u>https://vidhifoodcolors.com/investor-relation/annual</u> reports/#annual-report and on the website of Stock Exchanges i.e. BSE Limited and National Stock Exchange of India Limited at <u>www.bseindia.com</u> and <u>www.nseindia.com</u>, respectively. The AGM Notice shall also be available on the website of National Securities Depository Limited ("NSDL") at <u>vww.evoting.nsdl.com</u>. Members can attend and participate in the AGM through VC/OAVM facility only Members attending through VC/OAVM shall be counted for the purpose of reckoning the quorum under section 103 of the Companies Act, 2013.

Electronic copies of all the documents referred to in the Notice of the 31st AGM shall be made available for inspection electronically without any fee by the Members from the date of circulation of this Notice up to the date of 31st AGM. Members seeking to inspect such documents can send an email to <u>dmlcs@hotmail.com</u>

YES BANK LIMITED Regd. & Corporate Office: Yes Bank House, Off Western Express Highway, Santacruz East, Mumbai-400055

Branch : 19th Floor, C Wing, Empire Tower, Reliable Tech Park, Cloud City Campus, Plot No. 31, Thane-Belapur Road, Airoli, Navi Mumbai 400708 **3rd E-AUCTION SALE NOTICE**

SALE NOTICE UNDER SARFAESI ACT, 2002 (Hereinafter Referred to as Act) r/w SECURITY INTEREST (ENFORCEMENT) RULES, 2002 (Hereinafter referred to as Rules).

ursuant to Notice U/S 13(2) and 13(4) of the above Act, the possession of the below mentioned property was taken on behalf of YES BANK Ltd., by Authorized officer of the Bank.

Whereas the Authorized officer of the Bank has decided to sell the property described herein below on "AS IS WHERE IS BASIS", "AS IS WHAT IS BASIS" "WHATEVER THERE IS BASIS" and "NO RECOURSE BASIS" (including encumbrances, if any,) under rules 8 & 9 of the said Act, through Public Auction (E-Auction)

90	in the salu Act, through Public Auction (E-A	luction).				
۶r Io	Name of Borrower/ Co Borrower/ Mortgagor /Guarantor (s) / security provider/s	Description of Property	Reserve Price (Rs) Earnest Money Deposit (Rs.)	Date of Physical Possession	Date of Demand Notice & o/s amount as per demand notice	Last Date for submission of BID Date & Time of E-Auction
1	Omprakash Lahuri Prasad Kahar (Borrower & Mortgagor) 3G 1 Court Chembars 35 New Marin Line, Churchgate, Mumbai-400020 And Also At:- Sanjay Nagar Sundar Baag Lane, Near Riyajuddin Panwala, Kamani Hill No 3 Kurla West, Mumbai-400070. Kahar Rahul L P (Co-Borrower) Sanjay Nagar Sundar Baag Lane, Near Riyajuddin Panwala, Kamani Hill No 3 Kurla West, Mumbai-400070	Flat No.702, 7th Floor, C Wing, Building Known As Saanjh Sankul Co. Op. Hsg. Soc. Ltd., Constructed on Survey No. 242, Hissa No. 1, Village Achole, Tal. Vasai, Dist. Palghar 401209.	Rs. 22,43,700 /- (Rupees Twenty Three Thousand Seven Hundred Only) Rs. 2,24,400/- (Rs. Two Lakh Twenty Four Thousand Four Hundred Only)	16.02.2024	20.04.2023 Rs. 17,52,549.08/- (Rupees Seventeen Lakhs Fifty Two Thousand Five Hundred Forty Nine and Paise Eight Only)	25.09.2024 Till 4 pm 26.09.2024 Time 11 am to 2 pm
2	K. R. Steel Coprporation (Propriter: - Kirit Chhabildas Sheth) B-2/8, Punit Nagar No.1, Poisor Depot, S V Road, Borivali West, Mumbai 400092. Mr. Kirit Chhabildas Sheth Mr. Pankaj C. Sheth Mrs. Arti Pankaj Sheth Mrs. Ati Pankaj Sheth 304, Kshiteej Chsl, D. P Road, Near Dev Nagar Kandivali, West Mumbai – 400067 Also at:- B-201, Rajesh Tower, Near J B Khot School, Saibaba Nagar, Borivali, West Mumbai 400092. Mr. Pankaj C. Sheth AA/9, Ground Floor, 'AA' Wing, Beas Sadan, S No 131 (New) 94 (Old) Village Achole, Near Jaya Hotel, Nallasopara East, Taluka Vasai, Dist. Palghar- 401209.	AA/9, Ground Floor, 'Aa' Wing, Beas Sadan, S No 131 (New) 94 (Old) Village Achole, Near Jaya Hotel, Nallasopara East, Taluka Vasai, Dist. Palghar- 401209.	Rs. 27,98,000/ (Rupees Twenty Seven Lakh Ninety Eight Thousand Only) Rs. 2,79,800/- (Rupees Two Lakh Seventy Nine Thousand Eight Hundred Only)	08.02.2024	15.04.2023 Rs. 1,92,15,068.33/- (Rupees One Crore Ninety Two Lakh Fifteen Thousand Sixty Eight and Thirty Three Paisa Only)	25.09.2024 Till 4 pm 26.09.2024 Time 11 am to 2 pm

The result of e-voting shall be announced after the EGM of the Company The results declared along with the Scrutinizer's Report shall be placed or the Company's website www.innovassynthinvestments.in and on the vebsite of NSDL <u>https://www.evoting.nsdl.com</u> for information on the Members, besides being communicated to the Stock Exchanges.

Members may further note that SEBI vide circular dated January 25, 2022 has mandated listed companies to issue securities in dematerialized forn only while processing various service requests. Further, SEBI vide notification dated January 24, 2022, has mandated that all requests for transfer of securities including transmission and transposition requests shal be processed only in dematerialized form. In view of the same and to iminate all risks associated with physical shares and avail various benefit of dematerialization, members are advised to dematerialize the shares held by them in physical form.

Any person who becomes a member of the Company after despatch of the Notice of the Meeting and holding shares as of the cut-off date i.e. September 16, 2024, may obtain the User ID and password inter alia by sending a request at evoting@nsdl.com. The detailed procedure fo obtaining a User ID and password is also provided in the Notice of the neeting which is available on the Company's website and NSDL's website For any query or information, you may contact the NSDL helpdesk by sending a request at evoting@nsdl.com or call at: 022 - 4886 7000.

For, Innovassynth Investments Limited Sameer Pakhal

ACS 55746

Place: Khopoli Chief Financial Officer & Company Secretary Date: 31st August 2024

- Instruction for Remote e-voting prior to the AGM and e-voting during the AGM
 Detailed procedure for remote e-voting and voting at AGM has been mentioned in the Notice of the AGM.
- Login credential and password details are emailed to the Members at their registered email ID
- In case of any queries/grievances pertaining to remote e-voting (prior to and/or during the AGM) yo may refer to the Frequently Asked Questions ('FAQs') for Shareholders and e-voting user manual fo Shareholders available in the 'Downloads' section of www.evoting.nsdl.com or call on 022-4886 7000 or send a request at evoting@nsdl.com.

Members, who need assistance before or during the AGM, can contact NSDL on evoting@nsdl.com or call on 022 - 4886 7000 or send a request to Ms. Prajakta Pawle at evoting@nsdl.com.

s per the MCA Circulars and SEBI Circulars, no physical copies of the Notice of the AGM and Annu Report will be sent to the Members. Members who have not registered their email address are requested to follow the process mentioned below for registering their e-Mail addresses to receive the Notice of AGM nd Annual Report electronically and to receive login ID and password for e-voting:

- In case shares are held in physical mode please provide Folio No., Name of shareholder, scanned copy of the share certificate (front and back), PAN (self attested scanned copy of PAN card), AADHAR (self-attested scanned copy of Aadhar Card) by email to vdmlcs@hotmail.com.
- In case shares are held in demat mode, please provide DPID-CLID (16 digit DPID + CLID or 16 digit beneficiary ID), Name, client master or copy of Consolidated Account statement, PAN (self-atteste scanned copy of PAN card), AADHAR (self-attested scanned copy of Aadhar Card) to vdmlcs@hotmail.com.

ase note that the registration of email address through this process is on temporary basis only up he AGM for limited purpose for receiving the Notice of AGM and login ID and password for e-voting. For ermanent registering/validating/updating of e-mail address, please contact R& TA, M/s. Link Intime India Private Limited, in case shares held in physical mode, or your Depository Participants, in case shares are held in electronic mode.

- If the Member is already registered with NSDL e-voting platform, then he can use his existing password for logging in
- Any person who acquires shares of the Company and becomes a Member of the Company after dispatch of the Notice and holding shares as of the cut-off date i.e. Tuesday, September 17, 2024 may obtain the login ID and password by sending a request at evoting@nsdl.co.in. However, if he/she is already registered with NSDL for remote e-voting then he/she can use his/her existing User ID and password for casting the vote

Notice is hereby given pursuant to Section 91 of the Companies Act, 2013 and the Rules framed there under and pursuant to Regulation 42 of the SEBI (Listing Obligations and Disclosure Requirements Regulations, 2015, the Register of Members and Share Transfer Book of the Company will remain close

rom Wednesday, September 18, 2024 to Tuesday, September 24, 2024 (both days inclusive). Pursuant to MCA Circulars and SEBI Circulars referred above read with Section 108 of the Companie ct, 2013, Rule 20 of the Companies (Management and Administration) Rules, 2014, Regulation 44 of the SEBI (Listing Obligations and Disclosure Requirements) Regulations, 2015 and the Secretarial Standards on General Meeting ("SS-2") issued by the Institute of Company Secretary of India, the Company is oviding facility to all its Members to cast their vote on all resolutions set forth in the Notice of the AGN y electronic means (e-voting). The Company has engaged NSDL to provide platform for e-voting cility for 31st AGM.

Details of e-voting Schedule are as under:

Date: August 30, 2024

Place: Mumbai

- The cut-off date for the purpose of e-voting: Tuesday, September 17, 2024
- Date of completion of dispatch of notice: Friday, August 30, 2024

- Date & time of commencement of e-voting: Saturday, September 21, 2024 at 09:00 a.m. (IST) Date & time of end of e-voting : Monday, September 23, 2024 at 05:00 p.m. (IST)
- ttention is invited to all the shareholders that:
- Remote e-voting shall not be allowed beyond 05.00 p.m. (IST) on Monday, September 23, 2024. The remote e voting module shall be blocked/disabled for voting thereafter;
- a Member may participate in the General Meeting even after exercising his right to vote through Remote e-voting but shall not be entitled to vote again;
- The Company shall also be providing the e-voting facility during AGM for those Members who are attending the AGM through VCC/OAVM and have not voted through remote e-voting. Once vote on a resolution is cast by the Members through e-voting, the Members shall not be allowed to change it; and Member as on the cut-off date i.e. Tuesday, September 17, 2024 shall only be entitled for availing the
- Remote e-voting facility as per the procedure given in the Notice of the 31st AGM or, as the case may be, during the General Meeting in respect of the business mentioned in the said Notice or vote.

For Vidhi Specialty Food Ingredients Limited,

Bipin Madhavji Manek Chairman & Managing Director DIN: 00416441

Ferms and Conditions:

The Auction sale will be " Online E-Auction/ Bidding through Banks approved service provider M/s E-Procurement Technologie Ltd, Auction Tiger, Ahmedabad Contact Persons Mr. Ram Sharma on (M) +91 8000023297(Ramprasad@auctiontiger.net website https://sarfaesi.auctiontiger.net

Bidders are advised to go through the Bid Forms, Tender Document, detailed terms and conditions of auction sale before submitting their bids and taking part in the E-Auction sale proceedings.

Bids shall be submitted through online/Offline procedure in the prescribed formats with relevant details

Earnest Money Deposit (EMD) shall be deposited through Demand Draft payable at Mumbai /RTGS/NEFT/FUND TRANSFER to credii of following account before submitting the bids:-

Details	
Name of Bank & Branch	YES BANK LTD WORLI
Name of Beneficiary	YES BANK LIMITED EMD COLLECTION A/C
Account No	000189900002710
IFSC Code	YESB0000001

The bid price to be submitted shall be above the Reserve Price and the bidders shall improve their further offer in multiple of Rs.10,000/-. The property will not be sold below the reserve price set by the Authorized Officer. The bid quoted below the reserve price shall be rejected and the EMD deposited shall be forfeited

Inspection of the aforesaid property can be done on 04th Sep, 2024 & 20th Sep, 2024 from 11:00 am to 2:00 pm by the interested parties/ tenderer after seeking prior appointment with AO. The AO has the right to reject any tender/tenders (for either of the property) without assigning any reasons thereof.

For detailed terms and conditions of the sale, please refer to the link provided in https://www.yesbank.in/about-us/media/auction property -- Secured Creditor's website i.e. www.yesbank.in.

In case of any difficulty in obtaining Tender Documents/ e-bidding catalogue or Inspection of the Immovable Properties / Secure Assets and for Queries, Please Contact Concerned Officials of YES BANK LTD., For Sr. No.1 Moulish Rana on 8850928428 or Moulish.Rana@yesbank.in, Mr. Vikrant Shedge on 8657040090 or Email : Vikrant.shedge@Yesbank.in / and For Sr. No.2 Mr. Vijay Shetty on Mobile No: 9820531717 or vijay.shetty2@yesbank.in, Mr. Chethan Kotian on Mobile No: 8104966909 or chethan.kotian@yesbank.in, and Officials of M/s. e-Procurement Technologies Limited (Auction Tiger) Ahmedabad Mr. Ram Sharma on (M) +91 8000023297 Ramprasad@auctiontiger.net

As contemplated U/s. 13 (8) of the aforesaid Act, in case our dues together with all costs, charges and expenses incurred by us are tendered at any time before the date of Publication of Notice for the public auction/Tendered/ Private Treaty for sale or transfer, the secured asset shall not be sold or transferred by us, and no further step shall be taken by us for transfer or sale of that secured asset. The sale is subject to the conditions prescribed in the SARFAESI Act/Rules 2002 and the conditions mentioned above

SALE NOTICE TO BORROWER/ CO-BORROWER /MORTGAGOR / SECURITY PROVIDER

The above shall be treated as Notice of 15 days Under Sec.9(1) of security interest (Enforcement Rules),2002

Date: 31st Aug, 2024 Place: Mumbai













ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್

CIN: L15200KA1998PLC023489

ನೊಂದಾಯಿತ ಕಚೇರಿ: ಎಚ್ಸಿಜಿ ಟವರ್ಸ್, ನಂ. 8, ಪಿ. ಕಳಿಂಗರಾವ್ ರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು - 560027, ಕರ್ನಾಟಕ. ಆಡಳಿತ ಕಚೇರಿ: ಟವರ್ ಬ್ಲಾಕ್, ಯೂನಿಟಿ ಬಿಲ್ಡಿಂಗ್ ಕಾಂಪ್ಲೆಕ್ಸ್, ನಂ. 3, ಮಿಷನ್ ರಸ್ತೆ, ಬೆಂಗಳೂರು – 560027, ಕರ್ನಾಟಕ. ದೂರವಾಣಿ: 91- 80- 4660 7700, ಇಮೇಲ್: investors@hcgel.com, ಜಾಲತಾಣ: www.hcgoncology.com

26ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ, ಇ–ಮತದಾನದ ಸೌಲಭ್ಯ ಮತ್ತು ಕಟ್– ಆಫ್ ದಿನಾಂಕ

- (a) ಹೆಲ್ಕ್ ಗ್ಲೇಬಲ್ ಎಂಟರ್ ಪ್ರೈಸಸ್ ಲಿಮಿಟೆಡ್ ("ಕಂಪನಿ") ನ 26ನೇ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ("ಎಜಿಎಂ") ಸೆಪ್ಟೆಂಬರ್ 25, 2024. ಬುಧವಾರ ಮಧ್ಯಾಹ್ಯ 12.00 ಗಂಟೆಗೆ ಎಜಿಎಂ ಸೂಚನಾ ಪತ್ರದಲ್ಲಿ ಸೂಚಿಸಿರುವಂತೆ ವ್ಯವಹಾರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) / ಇತರ ಆಡಿಯೋ ವಿಷುಯಲ್ ಮೀನ್ಸ್ (ಒಎವಿಎಂ) ಮೂಲಕ ನಡೆಸಲಾಗುವುದು.
- (b) ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ, ಹೊರಡಿಸಿದ ಏಪ್ರಿಲ್ 8, 2020 ರ ಸುತ್ತೋಲೆ ಸಂಖ್ಯೆ 14/2020, ಏಪ್ರಿಲ್ 13, 2020 ರ ಸುತ್ತೋಲೆ ಸಂಖ್ಯೆ 17/2020, ಮೇ 05, 2020 ರ ಸುತ್ತೋಲೆ ಸಂಖ್ಯೆ 20/2020, ತದನಂತರದ ಸುತ್ತೋಲೆಗಳು ಹಾಗೂ ಇತ್ತೀಚಿನ ಸುತ್ತೋಲೆ ದಿನಾಂಕ ಸೆಪ್ಟೆಂಬರ್ 25, 2023 ರ ಸಂಖ್ಯೆ 9/2023 ("ಎಂಸಿಎ" ಸುತ್ತೋಲೆಗಳು) ಮತ್ತು SEBI (LODR), ರೆಗ್ಯುಲೇಷನ್ಸ್ 2015 ಮತ್ತು ಸೆಬಿ ಸುತ್ತೋಲೆ ದಿನಾಂಕ ಮೇ 12, 2020, ಜನವರಿ 15, 2021, ಮೇ 13, 2022 ಮತ್ತು ಜನವರಿ 05, 2023 ರ ಅನುಗುಣವಾಗಿ (ಸೆಬಿ ಸುತ್ತೋಲೆಗಳು) ಕಂಪನಿಗಳು ಸಾಮಾನ್ಯ ಸ್ಥಳದಲ್ಲಿ ಷೇರುದಾರರ ಭೌತಿಕ ಉಪಸ್ಥಿತಿಯಿಲ್ಲದೆ ವಿಸಿ/ಒಎವಿಎಂ ಮೂಲಕ ಎಜಿಎಂ ಅನ್ನು ನಡೆಸಲು ಅನುಮತಿಸಲಾಗಿದೆ. ವಿಸಿ/ಒಎವಿಎಂ ಸೌಲಭ್ಯದ ಮೂಲಕ ಭಾಗವಹಿಸುವ ಸದಸ್ಯರನ್ನು ಕಂಪನಿಗಳ ಕಾಯಿದೆ ಸೆಕ್ಷನ್ 103ರ ಅಡಿಯಲ್ಲಿ ಕೋರಂಗೆ ಪರಿಗಣಿಸಲಾಗುತ್ತದೆ.
- (c) ಮೇಲೆ ಹೇಳಿದ ಸುತ್ತೋಲೆಗಳಿಗೆ ಅನುಗುಣವಾಗಿ ಕಂಪನಿಯು ಎಜಿಎಂ ನ ಸೂಚನೆಯೊಂದಿಗೆ 2023-24 ರ ವಾರ್ಷಿಕ ವರದಿಯನ್ನು ದಿನಾಂಕ ಆಗಸ್ಟ್ 30, 2024 ರಂದು ಕಂಪನಿಯೊಂದಿಗೆ/(RTA), ಕೆಫಿನ್ ಟೆಕ್ಸಾಲಜಿಸ್ ಲಿಮಿಟೆಡ್/ಡಿಪಿಯೊಂದಿಗೆ ಇಮೇಲ್ ಐಡಿಗಳನ್ನು ನೋಂದಾಯಿಸಿದ ಎಲ್ಲಾ ಷೇರುದಾರರಿಗೆ ಕಳುಹಿಸಲಾಗುವುದು.
- (d) ಎಜಿಎಂ ನ ಸೂಚನೆ, ವಾರ್ಷಿಕ ವರದಿ, ರಿಮೋಟ್ ಇ–ವೋಟಿಂಗ್ ವಿಧಾನ ಹಾಗೂ ಎಜಿಎಂ ಗೆ ವಿಸಿ/ ಒಎವಿಎಂ ಮೂಲಕ ಭಾಗವಹಿಸುವ ಪ್ರಕ್ರಿಯೆಯನ್ನು ಕಂಪನಿಯ ವೆಬ್ಸ್ಟೆಟ್ www.hcgoncology.com ಮತ್ತು ಸ್ಟಾಕ್ ವಿನಿಮಯ ಕೇಂದ್ರಗಳ ವೆಬ್ಸ್ಟೆಟ್ ಅಂದರೆ https://www.nseindia.com ಮತ್ತು https://www.bseindia.com ಮತ್ತು (RTA) ಕೆಫಿನ್ ಟೆಕ್ಸಾಲಜಿಸ್ ಲಿಮಿಟೆಡ್ ನ ವೆಬ್ಸ್ಟೆಟ್ https://evoting.kfintech.com ಗಳಲ್ಲಿ ಲಭ್ಯವಿರುತ್ತದೆ.
- (e) ಕಂಪನಿಯು ತನ್ನ ಎಲ್ಲಾ ಸದಸ್ಯರಿಗೆ ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸಲು ಎಜಿಎಂ ನ ಸೂಚನೆಯಲ್ಲಿ ಸೂಚಿಸಿರುವ ಎಲ್ಲಾ ನಿರ್ಣಯಗಳ ಮೇಲೆ ವಿದ್ಯುನ್ಮಾನವಾಗಿ ಮತ ಚಲಾಯಿಸಲು, RTA ರವರ ಇ-ವೋಟಿಂಗ್ ಸೌಲಭ್ಯದ ಮೂಲಕ ಇ-ವೋಟಿಂಗ್ ಮಾಡಲು ಅವಕಾಶ ಒದಗಿಸಿದೆ.

ಈ ಮೂಲಕ ಎಲ್ಲ ಸದಸ್ಯರಿಗೆ ತಿಳಿಸುವುದೇನೆಂದರೆ,

- 1. ಎಲೆಕ್ಟಾನಿಕ್ ವಿಧಾನದಿಂದ ಎಜಿಎಂ ನಲ್ಲಿ ಮತ ಚಲಾಯಿಸುವ ಸದಸ್ಯರ ಅರ್ಹತೆಯನ್ನು ನಿರ್ಧರಿಸುವ ಕಟ್–ಆಫ್ ದಿನಾಂಕ ಸೆಪ್ಟೆಂಬರ್ 18, 2024.
- 2. ಯಾರ ಹೆಸರುಗಳು ರಿಜಿಸ್ಸರ್ ಆಫ್ ಮೆಂಬರ್ಸ್ / ಬೆನೆಫಿಶಿಯಲ್ ಓನರ್ ನಲ್ಲಿ ಕಟ್–ಆಫ್ ದಿನಾಂಕದಂದು ನೋಂದಾಯಿಸಲಾಗಿದೆಯೊ ಅಂಥವರಿಗೆ ರಿಮೋಟ್ ಇ-ಮತದಾನದ ಸೌಲಭ್ಯದಿಂದ ಅಥವಾ ಎಜಿಎಂ ನಲ್ಲಿ ಇನ್ ಸ್ಪಾ ಪೋಲ್ ಮೂಲಕ ಮತ ಚಲಾಯಿಸಲು ಅರ್ಹತೆ ಇರುತ್ತದೆ.
- 3. ಯಾರು ಕಂಪನಿಯ ಎಜಿಎಂ ಸೂಚನೆಯನ್ನು ಕಳುಹಿಸಿದ ನಂತರ ಕಂಪನಿಯ ಸದಸ್ಯತ್ವ ಪಡೆದು ಹಾಗೂ ಕಟ್–ಆಫ್ ದಿನಾಂಕ ಸೆಪ್ಟೆಂಬರ್ 18, 2024 ರಂದು ಷೇರುದಾರರಾಗಿರುತ್ತಾರೋ, ಅಂಥವರು ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಗಾಗಿ ವಿನಂತಿಯನ್ನು einward.ris@kfintech.comಗೆ ಇಮೇಲ್ ಮೂಲಕ ಸಂಪರ್ಕಿಸಿ ತಿಳಿದುಕೊಳ್ಳಬಹುದಾಗಿದೆ ಹಾಗೂ ಷೇರುದಾರರು ಈಗಾಗಲೇ ಕೆಫಿನ್ ಟೆಕ್ವಾಲಜೀಸ್ ಲಿಮಿಟೆಡ್ ನಲ್ಲಿ ನೋಂದಾಯಿಸಿಕೊಂಡಿದ್ದರೆ. ಅಸ್ತಿತ್ವದಲ್ಲಿರುವ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಉಪಯೋಗಿಸಬಹುದಾಗಿದೆ.
- 4. ರಿಮೋಟ್ ಇ–ಮತದಾನವು ಸೆಪ್ಟೆಂಬರ್ 22, 2024 ರ ಬೆಳಗ್ಗೆ 9.00 ಗಂಟೆಯಿಂದ ಸೆಪ್ಟೆಂಬರ್ 24, 2024 ರ ಸಾಯಂಕಾಲ 5.00 ಗಂಟೆಯವರೆಗೆ 3 ದಿನಗಳ ಕಾಲ ತೆರೆದಿರುತ್ತದೆ.
- 5. ಸೆಪ್ಟೆಂಬರ್ 24, 2024 ರಂದು ಸಾಯಂಕಾಲ 5.00 ಗಂಟೆಯ ನಂತರ ಇ-ಮತದಾನವನ್ನು ಅನುಮತಿಸಲಾಗುವುದಿಲ್ಲ. ರಿಮೋಟ್ ಇ-ಮತದಾನ ಪ್ರಕ್ರಿಯೆಯನ್ನು ಸೆಪ್ಟೆಂಬರ್ 24, 2024ರಂದು ಸಾಯಂಕಾಲ 5.00 ಗಂಟೆಯ ನಂತರ ನಿಷ್ತಿಯಗೊಳಿಸಲಾಗುತ್ತದೆ. ಸದಸ್ಯರು ಒಂದು ಸಲ ಮತವನ್ನು ಚಲಾಯಿಸಿದ ನಂತರ ಅದನ್ನು ಬದಲಿಸಲು ಅವಕಾಶವಿರುವುದಿಲ್ಲ.
- ಎಸಿ/ ಒಎವಿಎಂ ಸೌಲಭ್ಯದ ಮೂಲಕ ಎಜಿಎಂ ನಲ್ಲಿ ಹಾಜರಾಗುವ ಮತ್ತು ರಿಮೋಟ್ ಇ ಮತದಾನದ ಮೂಲಕ ನಿರ್ಣಯಗಳನ್ನು ಚಲಾಯಿಸದ ಸದಸ್ಯರು, ಷೇರುದಾರರು ಮಾತ್ರ (ಎಜಿಎಂ) ನಲ್ಲಿ ಇ ಮತದಾನದ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
- 7. ವಿಸಿ/ ಒಎವಿಎಂ ಮೂಲಕ ಸಭೆಯಲ್ಲಿ ಹಾಜರಿರುವ ಮತ್ತು ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸಿದ ಸದಸ್ಯರುಗಳು ಎಜಿಎಂ ನಲ್ಲಿ ಭಾಗವಹಿಸಬಹುದು, ಆದರೆ ಮತ್ತೆ ಮತ ಚಲಾಯಿಸುವಂತಿಲ್ಲ.
- 8. ಕಂಪನಿಯು ವೃತ್ತಿನಿರತ ಕಂಪನಿ ಕಾರ್ಯದರ್ಶಿಗಳಾದ ಶ್ರೀ ವಿ. ಶ್ರೀಧರನ್ (FCS 2347; CP 833) ಮತ್ತು ಅವರ ಅನುಪಸ್ಥಿತಿಯಲ್ಲಿ ಶ್ರೀ ಪ್ರದೀಪ್ ಬಿ. ಕುಲಕರ್ಣಿ (FCS 7260; CP 7835) ಪಾಲುದಾರರು, M/s ವಿ. ಶ್ರೀಧರನ್ ಮತ್ತು ಅಸೋಸಿಯೇಟ್ಸ್, ಬೆಂಗಳೂರು ಅವರನ್ನು ಎಜಿಎಂ ನ ಇ–ಮತದಾನ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಸ್ತುಟಿನೈಜರ್ ಆಗಿ ನೇಮಿಸಿದೆ.
- 9. ಎಜಿಎಂ ನ ಇ-ವೋಟಿಂಗ್/ಮತದಾನದ ಫಲಿತಾಂಶವನ್ನು ಎಜಿಎಂ ಮುಗಿದ ಎರಡು ಕೆಲಸದ ದಿನಗಳಲ್ಲಿ ಘೋಷಿಸಲಾಗುತ್ತದೆ.
- 10. ಇ–ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ, ವಿಸಿ/ಒಎವಿಎಂ ಮೂಲಕ ಎಜಿಎಂ ನಲ್ಲಿ ಭಾಗವಹಿಸಲು ತಾಂತ್ರಿಕ ನೆರವು ಅಗತ್ಯವಿರುವ ಷೇರುದಾರರು RTA ಜಾಲತಾಣ www.evoting.kfintech.com ನಲ್ಲಿ ಲಭ್ಯವಿರುವ ಇ–ಮತದಾನ ಬಳಕೆದಾರರ ಕೈಪಿಡಿ/FAQ ಓದಬಹುದು ಅಥವಾ ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ ಸಹಾಯವಾಣಿ ಸಂಖ್ಯೆ 1800 309 4001 ಗೆ ಕರೆ ಮಾಡಬಹುದು ಅಥವಾ ಈ–ಮೇಲ್ ವಿಳಾಸ einward.ris@kfir tech.com ನಲ್ಲಿ ಸಂಪರ್ಕಿಸಬಹುದು.

ಸ್ಥಳ: ಬೆಂಗಳೂರು ದಿನಾಂಕ: ಆಗಸ್ಟ್ 30, 2024 ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್ ಪರವಾಗಿ ಸಹಿ/-ಸುನು ಮ್ಯಾನುಯೆಲ್, ಕಂಪನಿ ಕಾರ್ಯದರ್ಶಿ

Bengaluru Edition Edition Aug 31, 2024 Page No. 2 Powered by: erelego.com



adding life to years